



2053/0602/1002

**III Semester 3 Year LL.B/VI Semester 3 Year LL.B./X Semester 5 Year  
B.A.LL.B./B.B.A.LL.B./VII Semester 5 Year B.A.LL.B. (Maj.-Min. System)/  
B.B.A.LL.B. Examination, June/July 2018  
LAW OF TAXATION  
(Old and New Batch)**

Duration : 3 Hours

Max. Marks : 100

- Instructions :** 1. Answer Q. No. 9 and any five of the remaining questions.  
2. Q. No. 9 carries 20 marks and the remaining questions carry 16 marks each.  
3. Answers should be written either in **English** or **Kannada** completely.

- Q. No. 1. What is annual value ? How it is determined ? Marks : 16  
ವಾರ್ಷಿಕ ಬೆಲೆ ಎಂದರೇನು ? ಅದನ್ನು ಹೇಗೆ ನಿರ್ಧರಿಸಲಾಗುತ್ತದೆ ?
- Q. No. 2. Explain which incomes are included under the head income from "Other sources". Marks : 16  
“ಇತರೆ ಆದಾಯಗಳು” ಇದರ ಅಡಿಯಲ್ಲಿ ಯಾವ ಆದಾಯಗಳನ್ನು ಸೇರಿಸಬಹುದು ಎಂಬುದನ್ನು ವಿವರಿಸಿರಿ.
- Q. No. 3. Explain the provisions relating to deductions of tax at source. Marks : 16  
ಮೂಲದಲ್ಲಿ ಕಡಿತಕ್ಕೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿರಿ.
- Q. No. 4. What is depreciation ? What are the expenses and payments disallowed while computing income from business and profession ? Explain. Marks : 16  
ಸವಕಳಿ ಎಂದರೇನು ? ವ್ಯಾಪಾರ ಮತ್ತು ವೃತ್ತಿ ಆದಾಯಗಳಿಂದ ಯಾವ ಖರ್ಚು ಮತ್ತು ಕಡಿತಗಳಿಗೆ ಮತ್ತು ಸಂದಾಯಗಳ ಕಡಿತಕ್ಕೆ ಅನುಮತಿ ಇಲ್ಲ ? ವಿವರಿಸಿ.
- Q. No. 5. Explain the circumstances under which incomes of other person are included in the total income of assessee. Marks : 16  
ಯಾವ ಸಂದರ್ಭಗಳಲ್ಲಿ ಬೇರೆ ವ್ಯಕ್ತಿಗಳ ಆದಾಯಗಳನ್ನು ಕರದಾತನ ಒಟ್ಟು ಆದಾಯದಲ್ಲಿ ಕೂಡಿಸಲಾಗುವುದೆಂಬುದನ್ನು ವಿವರಿಸಿರಿ.

P.T.O.

2053/0602/1002



Q. No. 6. Define CGST and SGST. Explain levy and collection of GST on supply.

Marks : 16

ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ವ್ಯಾಖ್ಯಾನಿಸಿರಿ. ಪೂರೈಕೆಗೆ ಸಂಬಂಧಿಸಿದಂತೆ ಜಿಎಸ್‌ಟಿಯಲ್ಲಿ ಸೂಚಿಸಿರುವ ತೆರಿಗೆ ವಿಧಿಸುವಿಕೆ ಮತ್ತು ಸಂಗ್ರಹವನ್ನು ವಿವರಿಸಿರಿ.

Q. No. 7. What is baggage ? Explain the provisions of the Customs Act, relating to baggage.

Marks : 16

ಸಾಮಾನು ಸರಂಜಾಮು ಎಂದರೇನು ? ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾ ಸುಂಕದ ಅಧಿನಿಯಮದಲ್ಲಿನ ಉಪಬಂಧಗಳನ್ನು ವಿವರಿಸಿರಿ.

Q. No. 8. Write notes on **any two** of the following :

Marks : 2×8=16

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ :

(a) Tax evasion and tax avoidance.

ಕರ ಕಳ್ಳತನ ಮತ್ತು ಕರ ತಪ್ಪಿಸುವಿಕೆ.

(b) Advance payment of tax.

ತೆರಿಗೆಯ ಮುಂಗಡ ಸಂದಾಯ.

(c) Perquisites.

ಸೌಲಭ್ಯಗಳು.

Q. No. 9. Answer **any two** of the following :

Marks : 2×10=20

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡಕ್ಕೆ ಉತ್ತರಿಸಿರಿ :

(a) 'A' an employee received Uniform allowance from the employer. Is it taxable income ?

'ಎ' ಯು ತನ್ನ ಮಾಲೀಕನಿಂದ ಸಮವಸ್ತ್ರ ಭತ್ಯೆಯನ್ನು ಪಡೆದಿದ್ದಾನೆ. ಇದು ತೆರಿಗೆ ಕಟ್ಟಬೇಕಾಗುವ ಆದಾಯವೇ ?

(b) Explain the rules determining the residential status of an individual assessee.

ಒಬ್ಬ ಕರದಾತನ ವಾಸ್ತವ್ಯ ಸ್ಥಾನಮಾನ ನಿರ್ಧರಿಸಲು ಇರುವ ನಿಯಮಗಳನ್ನು ಚರ್ಚಿಸಿರಿ.

(c) Give a format determining the taxable income from salary.

ಸಂಬಳದಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.